

(ನಮೂನೆಯನ್ನು ದಪ್ಪ ಅಕ್ಷರಗಳಲ್ಲಿ ಮತ್ತು ಒಂದೇ ಕಾಯಿಯಲ್ಲಿ ಭರ್ತಿ ಮಾಡಿ. ಇದು ಯಂತ್ರವು ಓದಬಹುದಾದ ನಮೂನೆಯಾಗಿದೆ ಮತ್ತು ಸ್ಕ್ಯಾನರ್ ಬಳಸಿ ಸ್ಕ್ಯಾನ್ ಮಾಡಲಾಗುತ್ತದೆ.)

ಅನ್ವಯಿಸುವ ☒ ಪೆಟ್ಟಿಗೆಗಳನ್ನು ಗುರುತು ಮಾಡಿ. *ಕಡ್ಡಾಯ ಕ್ಷೇತ್ರಗಳು

--

[illegible]

1. *ಸಂಸ್ಥೆ ವಿವರಗಳು

ಹೆಸರು																												
*ಸಂಸ್ಥಾಪನೆ ದಿನಾಂಕ	D	D	M	M	Y	Y	Y	Y	*ಸಂಸ್ಥಾಪನೆ ನಗರ										*ಸಂಸ್ಥಾಪನೆ ದೇಶ									
*ಪ್ಯಾನ್ ಸಂ.					ಜಿಎಸ್‌ಟಿಇಎನ್ ಸಂ.																							
*ಉದ್ಯಮದ ವಿಧ	☐ ಉತ್ಪಾದನೆ ☐ ಎನ್‌ಬಿಎಫ್‌ಸಿ ☐ ನಿರ್ಮಾಣ ☐ ಲಾಭೋದ್ದೇಶ ರಹಿತ ಸಂಸ್ಥೆ ☐ ಅತಿ ಸಣ್ಣ ಉದ್ಯಮಗಳು ☐ ಇತರೆ (Please Specify) _____ ಇತರೆ ಆಗಿದ್ದರೆ, ಬ್ಯಾಂಕಿನ ಕೆಪ್ಪೆಸಿ ನೀತಿ ಪ್ರಕಾರ ಉದ್ಯಮದ ಕೋಡ್ ಅನ್ನು ಭರ್ತಿ ಮಾಡಿ																											
*ವಾರ್ಷಿಕ ವೆಚ್ಚವಾಟು (ಸಂಸ್ಥೆಗೆ ಸರಾಸರಿ ಆದಾಯ)	☐ 0-5 ಲಕ್ಷ ☐ 5-10 ಲಕ್ಷ ☐ 10-25 ಲಕ್ಷ ☐ 25-50 ಲಕ್ಷ ☐ 50 ಲಕ್ಷ-1 ಕೋಟಿ ☐ 1-5 ಕೋಟಿ ☐ 5-25 ಕೋಟಿ ☐ 25-50 ಕೋಟಿ ☐ 50-100 ಕೋಟಿ ☐ > 100 ಕೋಟಿ																											
ಕಾನೂನಾತ್ಮಕ ಸಂಸ್ಥೆಯ ಗುರುತಿಸುವಿಕೆ ಸಂಖ್ಯೆ																ಕಾನೂನಾತ್ಮಕ ಸಂಸ್ಥೆಯ ಗುರುತಿಸುವಿಕೆಯ ಅವಧಿ ಮೀರುವ ದಿನಾಂಕ												
ರೇರಾ ನೋಂದಣಿ ಸಂಖ್ಯೆ											ಸಂಸ್ಥೆ ವೆಬ್‌ಸೈಟ್ ಯುಆರ್‌ಎಲ್																	
*ನೀವು ರಾಜಕೀಯವಾಗಿ ತೆರೆದುಕೊಂಡ ಅಥವಾ ಸಂಬಂಧಿತ ವ್ಯಕ್ತಿಯೇ?	☐ ಹೌದು ☐ ಇಲ್ಲ																											

2. *ವಿಳಾಸ ವಿವರಗಳು

[illegible]

ಸಂಪರ್ಕ ವಿವರಗಳು

ದೇಶದ ಕೋಡ್ _____ ಎಸ್‌ಟಿಡಿ ಕೋಡ್ _____ ಪೋನ್ ಸಂ. _____ ವಿಸ್ತರಣೆ _____
 *ಮೊಬೈಲ್ ಸಂ. _____ (ಎಸ್‌ಎಂಎಸ್ ಎಚ್ಚರಿಕೆಗಳನ್ನು ಪಡೆಯಲು)
 ಇಮೇಲ್ ಐಡಿ _____
 (ಇ-ಹೇತುಗಳು ಮತ್ತು ಇ-ಆಲಟರ್ನೆಟಿವ್‌ಗಳು) _____
 ನಿಮ್ಮ ಸರಿಯಾದ ಇಮೇಲ್ ಐಡಿಯನ್ನು ಒದಗಿಸುವ ಮೂಲಕ ಪರಿಸರ ಸ್ನೇಹಿ ಇ-ಹೇತುಗಳನ್ನು ಒದಗಿಸಿ, ಮುದ್ರಿತ ಸ್ನೇಹ ಮಂಟ್ರಿಗಾಗಿ ಸಮೀಪದ ಆರೋಗ್ಯಕರ ಶಾಖೆಗೆ ಭೇಟಿ ನೀಡಿ.

ವಕೀಲರ ಪ್ರಧಾನ ಸ್ಥಳ (ಎ. ನೋಂದಾಯಿತ ವಿಳಾಸಕ್ಕಿಂತ ವಿಭಿನ್ನವಾಗಿದ್ದರೆ ಈ ಕೆಳಗೆ ಭರ್ತಿ ಮಾಡಬೇಕು. ಬಿ. ಪುರಾವೆಯು ಕಡ್ಡಾಯವಾಗಿದೆ)

[illegible]

ಆಧ್ಯತೆಯ ಅಂಚೆ ವಿಳಾಸ ■ ನೋಂದಾಯಿತ ಕಚೇರಿ ವಿಳಾಸ ■ ವಹಿವಾಟಿನ ಪ್ರಧಾನ ಸ್ಥಳ

3. *ಅಧಿಕೃತ ಸಹಿದಾರರ ವಿವರಗಳು

	ಅಧಿಕೃತ ಸಹಿದಾರರ ಹೆಸರು	ಹುದ್ದೆ	ಗ್ರಾಹಕರ ಐಡಿ ಸಂ. (ಈಗಾಗಲೇ ಗ್ರಾಹಕರಾಗಿದ್ದರೆ)
1.			
2.			

5. *ತೆರೆಯಬೇಕಿರುವ ಖಾತೆ(ಗಳ) ವಿಧ

☐ ಚಾಲಿ ಖಾತೆ ಸ್ಕೀಮ್ ಹೆಸರು Scheme Name *ಎಂದರೆ / ಎಕ್ಸಕ್ಯೂಟಿ / ಕ್ಯೂಟಿ ರೂ. ☐ ಪ್ರೊಪೈಟರ್ ☐ ಯಾರಾದರೂ
 *ಸರಾಸರಿ ಮಾಸಿಕ ಬ್ಯಾಲೆನ್ / ಸರಾಸರಿ ತ್ರೈಮಾಸಿಕ ಬ್ಯಾಲೆನ್ / ತ್ರೈಮಾಸಿಕ ವ್ಯಾಪ್ತಿ - ಉಳಿತಾಯ ಮತ್ತು ಚಾಲಿ ಖಾತೆ
 (*ಮ್ಯಾಂಡೇಟ್ ಸೇರ್ಪಡೆ ಇದ್ದಲ್ಲಿ ಮಾತ್ರ)

6. ಕಾರ್ಯಾಚರಣೆ ವಿಧಾನ

☐ ಪ್ರೊಫೆಟರ್ ☐ ಯಾರಾದರೂ
(*ಮ್ಯಾಂಡೇಟ್ ಸೇರ್ಪಡೆ ಇದ್ದಲ್ಲಿ ಮಾತ್ರ)

6. * ನಿಮ್ಮ ಬ್ಯಾಂಕಿಂಗ್ ಅನ್ನು ಸುಲಭವಾಗಿಸಲು ನಿಮಗೆ ಏನು ಬೇಕು

ಎಸ್‌ಎಂಎಸ್ ಬ್ಯಾಂಕಿಂಗ್ ☐ ಹೌದು ☐ ಇಲ್ಲ		ಐಬಿಫ್ ಎಸ್‌ಎಂಎಸ್ ಅಲರ್ಟ್ ☐ ಹೌದು ☐ ಇಲ್ಲ		ಐಬಿಫ್ ಇಮೇಲ್ ಅಲರ್ಟ್ ☐ ಹೌದು ☐ ಇಲ್ಲ	
ಬಾಲ್ಕಿ ಖಾತೆಗಳಿಗೆ ರೂ. 5000 ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ಐಬಿಫ್ ಎಚ್ಚರಿಕೆಯನ್ನು ದಯವಿಟ್ಟು ಕಳುಹಿಸಿ. ಐಬಿಫ್ ಅಲರ್ಟ್‌ಗಳಿಗೆ ಶುಲ್ಕ ವಿಧಿಸಲಾಗುತ್ತದೆ. ವಿವರಗಳಿಗಾಗಿ ಶುಲ್ಕಗಳ ಷೆಡ್ಯೂಲ್ ಅನ್ನು ನೋಡಿ. ದಯವಿಟ್ಟು ಗಮನಿಸಿ, ವಹಿವಾಟು ಮೂತ್ರ ವಷ್ಟೇ ಇದ್ದರೂ, ಉಚಿತವಾಗಿ ಕಡ್ಡಾಯ ಅಲರ್ಟ್‌ಗಳನ್ನು ನೀವು ಸ್ವೀಕರಿಸುತ್ತಿರುತ್ತೀರಿ.					
ಸಂವಹನದ ಆದ್ಯತೆಯು ಭಾಷೆ:		☐ ಇಂಗ್ಲಿಷ್	☐ ಹಿಂದಿ	☐ ಮರಾಠಿ	☐ ಅಸ್ಸಾಮೀಸ್
		☐ ಬೆಂಗಾಲಿ	☐ ಗುಜರಾತಿ	☐ ಕನ್ನಡ	☐ ಮಲಯಾಳಂ
		☐ ಒಡಿಯಾ	☐ ಪಂಜಾಬಿ	☐ ತಮಿಳು	☐ ತೆಲುಗು
		☐ ಇತರೆ: _____			
ಚೆಕ್ ಪುಸ್ತಕ ☐ ಹೌದು ☐ ಇಲ್ಲ					
ಡೆಬಿಟ್ ಕಾರ್ಡ್ ☐ ಹೌದು ☐ ಇಲ್ಲ		ಕಾರ್ಡ್ ವಿಧ: ☐ ಎಂಟರ್‌ಪ್ರೈಸ್ ☐ ಇನ್‌ಸ್ಟೆನಿಯಾ ☐ ಸಿಗ್ನೇಚರ್+ ☐ ಪಿನ್ಯಾಕಲ್ ☐ ಕ್ಲೈಪ್ ☐ ಇತರೆ _____			
☐ ಮನೆ ಬಾಗಿಲಲ್ಲಿ ಬ್ಯಾಂಕಿಂಗ್ (* ಸೇವೆ ಒದಗಿಸಬಹುದಾದ ಸ್ಥಳಗಳಲ್ಲಿ ಮಾತ್ರ ಅನ್ವಯಿಸುತ್ತದೆ)					

7. *ಹಣಕಾಸಿನ ವಿಧ

ಆರಂಭಿಕ ಮೊತ್ತ ರೂ. ಪದಗಳಲ್ಲಿ

☐ ನಗದು^

☐ ಚೆಕ್ ಸಂ. @ ದಿನಾಂಕ ವಿತರಿಸಿದ ದಿನಾಂಕ ಬ್ಯಾಂಕ್ ಶಾಖೆ

☐ ನನ್ನ ಆರಂಬಿನಲ್ಲಿ ಬ್ಯಾಂಕ್ ಖಾತೆ ಸಂಖ್ಯೆಯಿಂದ ಡೆಬಿಟ್ ಮಾಡಿ

ಹಕ್ಕುಹೇಳಿಕೆ: ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ, ಅನ್ವಯಿಸುವ ಸೇವಾ ಕುಲ್ಪಗಳ ವಸೂಲಾತಿಗಾಗಿ ಬ್ಯಾಂಕ್ ಬಾಕಿಯನ್ನು ಗುರುತು ಮಾಡುತ್ತದೆ.

^ಖಾತೆ ತೆರೆಯುವ ಮೊತ್ತವು ನಗದು ಆಗಿದ್ದರೆ, ಗ್ರಾಹಕರು ಶಾಖೆಗೆ ಮುದ್ದಾಗಿ ಭೇಟಿ ನೀಡಬೇಕು ಮತ್ತು ಅಧಿಕೃತ ರಸೀದಿಯನ್ನು ಪಡೆಯಬೇಕು. (ಸಿಎಎಸ್‌ಎಗ್ ಮಾತ್ರ ಅನ್ವಯಿಸುತ್ತದೆ)

@ಚೆಕ್ ಅನ್ನು ಖಾತೆಯ ಮೂಲಕ ಪಾವತಿ ಮಾಡುವುದು ಎಂದು ಅಡ್ಡಗರೆ ಹಾಕಿರಬೇಕು ಮತ್ತು ಆರಂಬಿನಲ್ಲಿ ಬ್ಯಾಂಕ್ ಲಿ. ಖಾತೆ < Applicant's Name > ಗೆ ಪಾವತಿ ಮಾಡುವಂತೆ ತೆರೆದಿರಬೇಕು.

8. *ಸಾಲ ಸೌಲಭ್ಯದ ವಿವರಗಳು

ಕ್ರೆಡಿಟ್ ಅಂಗೀಕಾರ (ದಯವಿಟ್ಟು ಯಾವುದೇ ಒಂದು ಆಯ್ಕೆಯನ್ನು ಗುರುತು ಮಾಡಿ)

☐ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯವನ್ನು ನಾನು/ನಾವು ಪಡೆದಿಲ್ಲ. ಭವಿಷ್ಯದಲ್ಲಿ ಯಾವುದೇ ಇತರ ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯವನ್ನು ನಾನು/ನಾವು ಪಡೆದರೆ, ಕೋಷ್ಟಕ ಎ ಪ್ರಕಾರ ಎಲ್ಲಾ ವಿವರಗಳ ಜೊತೆಗೆ ಇಂತಹ ಸಾಲ ಸೌಲಭ್ಯಗಳನ್ನು ಪಡೆದ 7 ಕೆಲಸದ ದಿನಗಳೊಳಗೆ ಆರಂಬಿನಲ್ಲಿ ಬ್ಯಾಂಕ್‌ಗೆ ನಾನು/ನಾವು ಮಾಹಿತಿ ನೀಡುತ್ತೇವೆ.

☐ ನಾನು/ನಾವು ₹5 ಕೋಟಿ ಗೂ ಹೆಚ್ಚು ಸಾಲ ಸೌಲಭ್ಯಗಳನ್ನು ಬ್ಯಾಂಕಿಂಗ್ ಸಿಸ್ಟಮ್‌ನಲ್ಲಿ ಪಡೆದಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಾವು ಪಡೆದ ಸಾಲ ಸೌಲಭ್ಯಗಳು ₹5 ಕೋಟಿ ಹಾಗೂ ಹೆಚ್ಚು ಆದರೆ ಆರಂಬಿನಲ್ಲಿ ಬ್ಯಾಂಕ್‌ಗೆ ಸೂಚನೆ ನೀಡಲು ನಾನು/ನಾವು ಅಂಗೀಕರಿಸುತ್ತೇವೆ.

☐ ಕಾಲಕಾಲಕ್ಕೆ ತಿದ್ದುಪಡಿ ಮಾಡಿದ ಪ್ರಕಾರ ಆರಂಬಿನ ಸುತ್ತೋಲೆಯ ಪ್ರಕಾರ ವಿನಾಯಿತಿ ವಿಭಾಗದ ಅಡಿಯಲ್ಲಿ ನಾನು/ನಾವು ಒಳಪಡುತ್ತೇವೆ ಎಂದು ನಾನು/ನಾವು ಘೋಷಿಸುತ್ತೇವೆ.

☐ ಕೋಷ್ಟಕ ಎಯಲ್ಲಿ ಒಬ್ಬರಂಗೊಳಿಸಿದ ವಿವರಗಳ ಪ್ರಕಾರ ಇತರ ಬ್ಯಾಂಕ್‌ಗಳು / ಆರಂಬಿನಲ್ಲಿ ಬ್ಯಾಂಕಿನಲ್ಲಿ ನಾನು/ನಾವು ಸಾಲ ಸೌಲಭ್ಯಗಳನ್ನು ಒಬ್ಬರಂಗೊಳಿಸುತ್ತೇವೆ ಮತ್ತು ಇಲ್ಲಿ ಒದಗಿಸಿದ ವಿವರಗಳ ನಿಖರತೆಯನ್ನು ದೃಢೀಕರಿಸುತ್ತೇವೆ.

☐ ಆರಂಬಿನ ಸುತ್ತೋಲೆಗೆ ಅನುಗುಣವಾಗಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಟ್ಟಾರೆ ತೆರದುಕೊಳ್ಳುವಿಕೆಯು ₹5 ಕೋಟಿ ಗಿಂತ ಹೆಚ್ಚಿದ್ದರೆ, ಕೇವಲ ಒಂದು ಬ್ಯಾಂಕಿನಲ್ಲಿ ಬಾಲ್ಟಿ ಖಾತೆಯನ್ನು ಸಾಲಗಾರರು ಹೊಂದಿರಬೇಕು ಮತ್ತು 10% ಕ್ಲಿಂತ ಹೆಚ್ಚು ಸಾಲಕ್ಕೆ ತೆರದುಕೊಳ್ಳುವಿಕೆಯನ್ನು ಬ್ಯಾಂಕ್ ಹೊಂದಿರಬೇಕು (ಸಿ/ಒಡಿ ಇದರ ಭಾಗವಾಗಿರಬೇಕು). ನಾನು ಯಾವುದೇ ಇತರ ಬಾಲ್ಟಿ ಖಾತೆಯನ್ನು ಹೊಂದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ ಮತ್ತು ಆರಂಬಿನಲ್ಲಿ ಬ್ಯಾಂಕ್‌ನ ಬಾಲ್ಟಿ ಖಾತೆ ಮಾತ್ರವೇ ನನ್ನ ಏಕೈಕ ಮತ್ತು ಎಕ್ಸ್‌ಕ್ಯೂಸಿವ್ ಬಾಲ್ಟಿ ಖಾತೆಯಾಗಿರುತ್ತದೆ.

ಕೋಷ್ಟಕ ಎ - ಬ್ಯಾಂಕ್‌ವಾರು ಸಾಲಕ್ಕೆ ತೆರದುಕೊಳ್ಳುವಿಕೆ				
ಅ.ಸಂ.	ಬ್ಯಾಂಕ್ ಹೆಸರು	ತೆರದುಕೊಳ್ಳುವಿಕೆ ವಿಧ (ಸಿ ಅಥವಾ ಒಡಿ ಅಥವಾ ಇತರ ಸಾಲಕ್ಕೆ ತೆರದುಕೊಳ್ಳುವಿಕೆ)	% ತೆರದುಕೊಳ್ಳುವಿಕೆ	ಮೊತ್ತ
1.				
2.				
3.				
4.				
5.				
ಒಟ್ಟು				

5 ಕ್ಕೂ ಹೆಚ್ಚು ಬ್ಯಾಂಕ್‌ಗಳಿಂದ ತೆರದುಕೊಳ್ಳುವಿಕೆಗೆ, ಈ ಮೇಲಿನ ಫಾರ್ಮ್ಯಾಟ್‌ನಲ್ಲಿ ಪ್ರತ್ಯೇಕ ತೀರ್ಪು ಅನ್ನು ಸೇರಿಸಿ. (ತೆರದುಕೊಳ್ಳುವಿಕೆ ಎಂದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಂಜೂರು ಮಾಡಿದ ಫಂಡ್ ಆಧರಿಸಿ ಮತ್ತು ಫಂಡ್ ಹೊರತುಪಡಿಸಿದ ಆಧರಿಸಿದ ಸಾಲ ಸೌಲಭ್ಯಗಳಾಗಿವೆ)

ಕೋಷ್ಟಕ ಬಿ - ಡೆಬಿಟ್ ದೃಢೀಕರಣ (ದಯವಿಟ್ಟು ರದ್ದುಗೊಳಿಸಿದ ಚೆಕ್ ಅನ್ನು ಮಾತ್ರ ಸಂಗ್ರಹಿಸಿ)

ಆರಂಬಿನಲ್ಲಿ ಬ್ಯಾಂಕ್ ಅಥವಾ ವಸೂಲಾತಿ ಖಾತೆಗಳಲ್ಲಿ ಕ್ರೋಡೀಕೃತ ತೆರದುಕೊಳ್ಳುವಿಕೆ 10% ಕ್ಲಿಂತ ಕಡಿಮೆ ಹೊಂದಿರುವ ಸಿ/ಒಡಿ ಖಾತೆಗಳಿಗೆ

ಖಾತೆಯಿಂದ ಡೆಬಿಟ್ ಮಾಡಲು ಮತ್ತು ನಿಗದಿಸಿದ ಖಾತೆ ಸಂ. ಗೆ ಎನ್‌ಇಎಫ್‌ಟಿ/ಆರ್‌ಡಿಎಸ್ ಮೂಲಕ ಹಣವನ್ನು ಕಳುಹಿಸಲು ನಾನು/ನಾವು ಆರಂಬಿನಲ್ಲಿ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ:

ಫಲಾನುಭವಿ ಖಾತೆ ಹೆಸರು (ಇತರ ಬ್ಯಾಂಕಿನಲ್ಲಿ):

ಬ್ಯಾಂಕ್ ಹೆಸರು: ಶಾಖೆ ಹೆಸರು: ಐಎಫ್‌ಎಸ್‌ಸಿ ಕೋಡ್:

☐ ಈ ಘೋಷಣೆಯ ಪ್ರಕಾರ ನನ್ನ ಖಾತೆಯಲ್ಲಿ ಸ್ವಾಯಂ ಸೂಚನೆಗಳನ್ನು ನಿಗದಿಪಡಿಸಲು ನಾನು ಬಯಸುತ್ತೇನೆ

*ಎಎಫ್ ಆರಂಭ ದಿನಾಂಕ: ಖಾತೆ ತೆರೆಯುವ/ಪರಿವರ್ತನೆ ಮಾಡುವ ದಿನಾಂಕ ಎಎಫ್ ಕೊನೆಯ ದಿನಾಂಕ: ಡಿಸೆಂಬರ್ 2099. *ಡೀಫಾಲ್ಟ್ ಎಎಫ್ ಅವಕಾಶವನ್ನು ಮರುದಿನ ಬೆಳಿಗ್ಗೆ ಎಂದು ನಿಗದಿಪಡಿಸಲಾಗುತ್ತದೆ.

ಸಿಆರ್‌ಬಿಎಲ್‌ಸಿ, ಕ್ರೆಡಿಟ್ ಮಾಹಿತಿ ಕಂಪನಿಗಳು (ಸಿಬಿಐಗಳು) ಮತ್ತು ರಾಷ್ಟ್ರೀಯ ಇ-ಆಡಳಿತ ಸೇವೆಗಳ ಲಿ. (ಎನ್‌ಇಎಸ್‌ಎಲ್) ಇಂದ ತೆರದುಕೊಳ್ಳುವಿಕೆ ವಿವರಗಳನ್ನು ಪರಿಶೀಲಿಸಲು ಆರಂಬಿನಲ್ಲಿ ಬ್ಯಾಂಕ್‌ಗೆ ನಾನು/ನಾವು ಅಧಿಕಾರ ನೀಡುತ್ತೇವೆ.

ಸಾಲಕ್ಕೆ ತೆರದುಕೊಳ್ಳುವಿಕೆಯು ಸಂಯೋಜನೆಯಲ್ಲಿ ಬದಲಾವಣೆ ಇದ್ದಾಗ ಅಥವಾ ಕನಿಷ್ಠ ಅರ್ಧ ವಾರ್ಷಿಕ ಆಧಾರದಲ್ಲಿ ತೆರದುಕೊಳ್ಳುವಿಕೆ ವಿವರಗಳನ್ನು ನಾನು/ನಾವು ಬ್ಯಾಂಕ್‌ಗೆ ಒದಗಿಸುತ್ತೇವೆ.

ಡೆಬಿಟ್ ಸ್ಥಿತಿಯನ್ನು ಹೊಂದಿರುವ ಕಲೆಕ್ಟರ್ ಖಾತೆ/ಒಡಿ-ಸಿ ಖಾತೆಗೆ ಪರಿವರ್ತನೆ ಹೊಂದಿರುವ ಖಾತೆಗಳಿಗೆ ಈ ಕೆಳಗಿನ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ ಎಂದು ನಾನು/ನಾವು ಖಾತೆರವರಿಸುತ್ತೇವೆ:

- ನೆಟ್ ಬ್ಯಾಂಕಿಂಗ್‌ಗೆ ವಹಿವಾಟು ಆಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ (ರಿಟೇಲ್ ಮತ್ತು ಸಿಬಿಐ)
- ಎಲ್ಲ ಕಾರ್ಡ್‌ಗಳನ್ನು ಶಾಶ್ವತವಾಗಿ ತಡೆಹಿಡಿಯಲಾಗುತ್ತದೆ • ಚೆಕ್‌ಗಳನ್ನು ವಿತರಿಸಿದರೆ ಸ್ಥಗಿತಗೊಳಿಸಲಾಗುತ್ತದೆ
- ಇಸಿಎಸ್, ಎಎಫ್, ಆಟೋ ಸ್ಟೀಪ್ ಡೆಬಿಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ • ಯುಪಿಐ, ಪಿಒಎಸ್ ಇತ್ಯಾದಿಯಂತಹ ಡಿಜಿಟಲ್ ವಹಿವಾಟು ಪ್ರವೇಶವನ್ನು ಸ್ಥಗಿತಗೊಳಿಸಲಾಗುತ್ತದೆ

ರೆಗ್ಯುಲರ್ ಬಾಲ್ಟಿ ಖಾತೆ/ಒಡಿ-ಸಿ ಖಾತೆಗೆ ಒಡಿ/ಸಿ/ಕಲೆಕ್ಟರ್ ಖಾತೆಯನ್ನು ಪರಿವರ್ತಿಸಿದಾಗ ಅಗತ್ಯ ಸೌಲಭ್ಯಕ್ಕೆ ನಾನು/ನಾವು ಪುನಃ ಅರ್ಜಿ ಸಲ್ಲಿಸಬೇಕು ಎಂದು ನನಗೆ/ನಮಗೆ ತಿಳಿದಿದೆ.

ಕೋಷ್ಟಕ ಸಿ - ವಿನಾಯಿತಿ ಪಟ್ಟಿ

1. ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿಗೆ ಖಾತೆಗಳು (ರೇರಾ)
2. ಆರಂಬಿನ ಅನುಮತಿಸಿದ ನಿರ್ದಿಷ್ಟ ಟೆಲುಕಾಂಗಳಿಗೆ ವೇಮೆಂಟ್ ಅಗ್ರೀಗೇಟರ್‌ಗಳು/ಪ್ರೀವೇಯ್ಡ್ ವೇಮೆಂಟ್ ಸೆಲೆಕ್ಷನ್ ವಿತರಣೆ ನೋಡಲ್ ಅಥವಾ ಎಸ್ಟ್ರೋ ಖಾತೆಗಳು
3. ಡೆಬಿಟ್ ಕಾರ್ಡ್/ಎಟಿಎಂ ಕಾರ್ಡ್/ಕ್ರೆಡಿಟ್ ಕಾರ್ಡ್ ವಿತರಣೆ/ಪಡೆದವರಿಗೆ ಸಂಬಂಧಿಸಿದ ಬಾಕಿ ಇತ್ಯರ್ಥಕ್ಕೆ ಖಾತೆಗಳು
4. ಫೆಬ್ರವರಿ 1999 ರ ಅಡಿಯಲ್ಲಿ ಅನುಮತಿಸಿದ ಖಾತೆಗಳು
5. ಐಪಿಒ/ಎನ್‌ಎಫ್‌ಬಿ/ಎಫ್‌ಪಿಒ/ಷೇರು ಖರೀದಿ/ಡಿವಿಡೆಂಡ್ ಪಾವತಿ/ವಾಣಿಜ್ಯಕ ಕಾಗದಪತ್ರಗಳ ವಿತರಣೆ/ಡಿಬೆಂಚರ್‌ಗಳ ನಿಯೋಜನೆ/ಗ್ರ್ಯಾಚ್ಯುಟಿ ಉದ್ದೇಶಕ್ಕೆ ಖಾತೆಗಳು
6. ತೆರಿಗೆಗಳು, ಡ್ಯೂಟಿಗಳು, ಶಾಸನಾತ್ಮಕ ಬಾಕಿಯನ್ನು ವಸೂಲಿ ಮಾಡಲು ಅಧಿಕಾರ ಹೊಂದಿರುವ ಬ್ಯಾಂಕಿನ ಸಾಲಗಾರರಿಗೆ, ತೆರಿಗೆಗಳು, ಡ್ಯೂಟಿಗಳು, ಶಾಸನಾತ್ಮಕ ಬಾಕಿ ಇತ್ಯಾದಿ ಪಾವತಿಗೆ ಖಾತೆಗಳನ್ನು ಅದನ್ನು ಸಂಗ್ರಹಿಸಲು ಅಧಿಕಾರ ಹೊಂದಿರುವ ಬ್ಯಾಂಕ್‌ಗಳಲ್ಲಿ ತೆರೆಯಲಾಗುತ್ತದೆ
7. ನಿರ್ದಿಷ್ಟ ಪ್ರಾಜೆಕ್ಟ್‌ನ ನಗದು ಹರಿವನ್ನು ಸ್ವೀಕರಿಸಲು/ಮೇಲ್ವಿಚಾರಣೆ ನಡೆಸಲು ನಿರ್ದಿಷ್ಟ ಪ್ರಾಜೆಕ್ಟ್ ಹಣಕಾಸು ಒದಗಿಸಲು, ಆ ಪ್ರಾಜೆಕ್ಟ್ ಯಾವುದೇ ಸಿ/ಒಡಿ ಸೌಲಭ್ಯವನ್ನು ಸಾಲಗಾರರು ಪಡೆಯದಿದ್ದರೆ ಬ್ಯಾಂಕಿನಿಂದ ತೆರೆಯಲಾದ ಖಾತೆಗಳು
8. ಕರೆನ್ಸಿ ಸೋರ್ಸಿಂಗ್‌ಗಾಗಿ ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳು ಮತ್ತು ಅದರ ಏಜೆಂಟ್‌ಗಳ ಖಾತೆಗಳು, ಕ್ಯಾಶ್ ಇನ್ ಟ್ರಾನಿಟ್ (ಸಿಬಿಟಿ) ಕಂಪನಿಗಳು / ಕ್ಯಾಶ್ ರಿಪ್ಲೆನಿಶ್‌ಮೆಂಟ್ ಏಜೆನ್ಸಿಗಳು (ಸಿಆರ್‌ಎಗಳು)
9. ಅಂತರ ಬ್ಯಾಂಕ್ ಖಾತೆಗಳು
10. ಅಖಿಲ ಭಾರತೀಯ ಹಣಕಾಸು ಸಂಸ್ಥೆಗಳು (ಎಐಎಫ್‌ಬಿಗಳು), ಉದಾಹರಣೆಗೆ ಎಕ್ಸಿಮ್ ಬ್ಯಾಂಕ್, ನೆಬಾರ್ಡ್, ಎನ್‌ಎಚ್‌ಬಿ ಮತ್ತು ಎನ್‌ಐಡಿಬಿ ಖಾತೆಗಳು
11. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದಿಷ್ಟ ಸೂಚನೆಗಳ ಅಡಿಯಲ್ಲಿ ಖಾತೆಗಳನ್ನು ತೆರೆಯಲಾಗಿದೆ
12. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು/ನಿಯಂತ್ರಕ ಮಂಡಳಿ/ಕೋರ್ಟ್‌ಗಳು/ತನಿಖಾ ಏಜೆನ್ಸಿಗಳು ಇತ್ಯಾದಿಯು ಆದೇಶಗಳ ಪ್ರಕಾರ ಖಾತೆಗಳನ್ನು ಲಗತ್ತಿಸಲಾಗಿದ್ದು ಇದರಲ್ಲಿ ಗ್ರಾಹಕರು ಯಾವುದೇ ವಿವೇಚನಾ ರಹಿತ ಡೆಬಿಟ್‌ಗಳನ್ನು ಮಾಡಲಾಗದು

ಅಧಿಕರಣ ವ್ಯಕ್ತಿ/ಗಳ ಹೆಸರು

Signature/Thumb Impression of Authorised Person & Rubber stamp

9. * ಎಫ್‌ಎಟಿಸಿಎ/ಸಿಆರ್‌ಎಸ್ ಘೋಷಣೆ

ವೈಯಕ್ತಿಕ ಮಾಹಿತಿಗಳ ಎಫ್‌ಎಟಿಸಿಎ-ಸಿಆರ್‌ಎಸ್ ಘೋಷಣೆ (ಏಕ ಮಾಲೀಕತ್ವ ಸೇರಿದಂತೆ)

ಎಫ್‌ಎಟಿಸಿಎ ಮತ್ತು ಸಿಆರ್‌ಎಸ್ ಅಡಿಯಲ್ಲಿ ವಿವರಗಳು (ಸೂಚನೆಗಳನ್ನು ನೋಡಿ)

(ನಿಮ್ಮ ತೆರಿಗೆ ನಿವಾಸದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಅಗತ್ಯವಿದ್ದರೆ ನಿಮ್ಮ ವ್ಯಕ್ತಿಪತ್ರ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ)

1. ಖಾತೆದಾರರ ಹೆಸರು:	2. ಗ್ರಾಹಕರ ಐಡಿ:		
3. ತಂದೆಯ ಹೆಸರು:	4. ಬಾಳಸಂಗಾತಿಯ ಹೆಸರು (ಐಚ್ಛಿಕ):		
5. ಲಿಂಗ:	6. ಪ್ಯಾನ್:		
7. ಆಧಾರ್ ಸಂಖ್ಯೆ (ಲಭ್ಯವಿದ್ದರೆ)	8. ಜನ್ಮ ದಿನಾಂಕ:		
9. ಜನಿಸಿದ ನಗರ:	10. ಜನಿಸಿದ ದೇಶ:		
11. ರಾಷ್ಟ್ರೀಯತೆ:	12. ಔದ್ಯೋಗಿಕ ವಿಧ:		
13. ತೆರಿಗೆ ನಿವಾಸಿಯ ವಿಳಾಸ (ನಗರ, ರಾಜ್ಯ, ದೇಶ ಮತ್ತು ಪಿನ್ ಕೋಡ್ ಸೇರಿದಂತೆ):			
14. ವಿಳಾಸ ವಿಧ:	ಶಾಶ್ವತ	ಪ್ರಸ್ತುತ ನಿವಾಸ	ಬ್ಯುಸಿನೆಸ್
15. ಗುರುತು ಕಾಗದವತ್ತ ಮತ್ತು ಸಂಖ್ಯೆ: (ಉದಾ., ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಇತ್ಯಾದಿ)			

ದಯವಿಟ್ಟು ಅನ್ವಯಿಸುವ ತೆರಿಗೆ ನಿವಾಸಿ ಘೋಷಣೆಯನ್ನು ಗುರುತು ಮಾಡಿ: (ಯಾವುದಾದರೂ ಒಂದು)

☐ ವ್ಯಕ್ತಿಯು ಭಾರತದ ತೆರಿಗೆ ನಿವಾಸಿಯಾಗಿದ್ದಾರೆ ಮತ್ತು ಯಾವುದೇ ಇತರ ದೇಶದ ತೆರಿಗೆ ನಿವಾಸಿಯಲ್ಲ ಅಥವಾ

☐ ವ್ಯಕ್ತಿಯು ಈ ಕೆಳಗಿನ ಕೋಷ್ಟಕದಲ್ಲಿ ನಮೂದಿಸಿದ ದೇಶಗಳ ತೆರಿಗೆ ನಿವಾಸಿಯಾಗಿದ್ದಾರೆ

ತೆರಿಗೆ ಉದ್ದೇಶಗಳಿಗೆ ಸಂಸ್ಥೆಯು ನಿವಾಸಿಯಾಗಿರುವ ಎಲ್ಲ ದೇಶ /ಗಳನ್ನು ಮತ್ತು ಸಂಬಂಧಿಸಿದ ತೆರಿಗೆ ಐಡಿ ಸಂಖ್ಯೆಯನ್ನು ದಯವಿಟ್ಟು ಈ ಕೆಳಗೆ ಸೂಚಿಸಿ:

ದೇಶ	ತೆರಿಗೆ ಗುರುತು ಸಂಖ್ಯೆ %	ಗುರುತು ವಿಧ (ಟೆನ್ ಅಥವಾ ಇತರೆ%, ದಯವಿಟ್ಟು ನಿರ್ದಿಷ್ಟಪಡಿಸಿ)

#ವ್ಯಕ್ತಿಯು ಯುಎಸ್‌ಎ ನಾಗರಿಕ / ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದಲ್ಲಿ ಯುಎಸ್ ಅನ್ನು ಕೂಡಾ ಸೇರಿಸುವುದು

% ತೆರಿಗೆ ಗುರುತು ಸಂಖ್ಯೆ ಲಭ್ಯವಿಲ್ಲದಿದ್ದರೆ, ಕಾರ್ಯನಿರ್ವಹಿಸುವ ತತ್ಸಮಾನವನ್ನು ದಯವಿಟ್ಟು ಒದಗಿಸಿ

ಪ್ರಮಾಣೀಕರಣ

ಈ ನಮೂನೆಯ ಮಾಹಿತಿ ಅಗತ್ಯವನ್ನು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ (ಎಫ್‌ಎಟಿಸಿಎ/ಸಿಆರ್‌ಎಸ್ ಸೂಚನೆಗಳ ಜೊತೆಗೆ ಒದಿಕೊಳ್ಳುವುದು) ಮತ್ತು ಈ ನಮೂನೆಯಲ್ಲಿ ನಾನು/ನಾವು ಒದಗಿಸಿದ ಮಾಹಿತಿಯು ನಿಜವಾಗಿದೆ, ಸರಿಯಾಗಿದೆ ಮತ್ತು ಪರಿಪೂರ್ಣವಾಗಿದೆ ಎಂದು ಈ ಮೂಲಕ ದೃಢೀಕರಿಸುತ್ತೇವೆ. ಈ ಕೆಳಗಿನ ಎಫ್‌ಎಟಿಸಿಎ ಸಿಆರ್‌ಎಸ್ ನಿಯಮಗಳು ಮತ್ತು ಷರತ್ತುಗಳನ್ನು ನಾನು/ನಾವು ಓದಿ ಅರ್ಥ ಮಾಡಿಕೊಂಡಿದ್ದೇನೆ/ವೆ ಮತ್ತು ಇದನ್ನು ಈ ಮೂಲಕ ಒಪ್ಪುತ್ತೇವೆ.

ಹೆಸರು:

ದಿನಾಂಕ: ಸ್ಥಳ: ಸಹಿ:

ಎಫ್‌ಎಟಿಸಿಎ ಮತ್ತು ಸಿಆರ್‌ಎಸ್ ಅಡಿಯಲ್ಲಿ ವಿವರಗಳು (ಸೂಚನೆಗಳನ್ನು ನೋಡಿ)

ಆದಾಯ ತೆರಿಗೆ ನಿಯಮಗಳು 1962 ರ ಭಾಗವಾಗಿ ನಿಯಮ 114ಎಫ್ ಇಂದ 114ಎಫ್‌ವರೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಪ್ರಕಟಣೆ ನೀಡಿದ್ದು ಬ್ಯಾಂಕ್‌ನಂತಹ ಭಾರತೀಯ ಹಣಕಾಸು ಸಂಸ್ಥೆಗಳು ಹೆಚ್ಚುವರಿ ವೈಯಕ್ತಿಕ, ತೆರಿಗೆ ಮತ್ತು ಫಲಾನುಭವಿ ಮಾಲೀಕರ ಮಾಹಿತಿ ಮತ್ತು ಕೆಲವು ಪ್ರಮಾಣಪತ್ರಗಳು ಮತ್ತು ಕಾಗದಪತ್ರಗಳನ್ನು ನಮ್ಮ ಎಲ್ಲ ಖಾತೆದಾರರಿಂದ ಆಗ್ರಹಿಸಲು ಅನುವು ಮಾಡುತ್ತವೆ. ಸಂಬಂಧಿಸಿದ ಪ್ರಕರಣಗಳಲ್ಲಿ ತೆರಿಗೆ ವ್ಯಾಧಿಕಾರಗಳು / ನೇಮಿಸಿದ ಏಜೆಂಸಿಗಳಿಗೆ ಮಾಹಿತಿಯನ್ನು ವರದಿ ಮಾಡಬೇಕಾಗುತ್ತದೆ. ಇದನ್ನು ಅನುಸರಿಸಲು, ಇದಕ್ಕೆ ಸಂಬಂಧಿಸಿದಂತೆ ಖಾತೆ ಅಥವಾ ಯಾವುದೇ ಬಂದ ಮೊತ್ತದಿಂದ ಸೂಕ್ತ ಹಿಡಿದಿಟ್ಟುಕೊಳ್ಳುವಿಕೆಯನ್ನು ಖಚಿತಪಡಿಸುವ ಉದ್ದೇಶಕ್ಕೆ ಹಿಡಿದಿಟ್ಟುಕೊಳ್ಳುವಿಕೆ ಏಜೆಂಟರಂತಹ ಯಾವುದೇ ಸಂಸ್ಥೆಗೆ ಕೂಡಾ ನಾವು ಮಾಹಿತಿಯನ್ನು ಒದಗಿಸಬೇಕಾಗಬಹುದು.

ನೀವು ಒದಗಿಸಿದ ಯಾವುದೇ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇದ್ದರೆ, ಸೂಕ್ತವಾಗಿ ಅಂದರೆ, 30 ದಿನಗಳ ಒಳಗೆ ದಯವಿಟ್ಟು ನಮಗೆ ಮಾಹಿತಿ ನೀಡಿ.

ಎಫ್‌ಎಟಿಸಿಎ-ಸಿಆರ್‌ಎಸ್ ಸೂಚನೆಗಳು:

ನಿಮ್ಮ ತೆರಿಗೆ ನಿವಾಸದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ನೀವು ಹೊಂದಿದ್ದರೆ, ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ನೀವು ಯುಎಸ್ ನಾಗರಿಕ ಅಥವಾ ನಿವಾಸಿ ಅಥವಾ ಹಸಿರು ಕಾರ್ಡ್‌ದಾರರಾಗಿದ್ದರೆ, ನಿಮ್ಮ ಯುಎಸ್ ತೆರಿಗೆ ಗುರುತು ಸಂಖ್ಯೆಯ ಜೊತೆಗೆ ವಿದೇಶದ ಮಾಹಿತಿ ಕ್ಷೇತ್ರದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ದಯವಿಟ್ಟು ಸೇರಿಸಿ.

ಓನೀವು ತೆರಿಗೆ ನಿವಾಸಿಯಾಗಿರುವ ದೇಶದಲ್ಲಿ ವಿತರಣೆಯಾದರೆ ಟೆನ್ ಅಥವಾ ಕಾರ್ಯಾಚರಣೆ ತತ್ಸಮಾನವನ್ನು ಪೂರೈಸುವುದು ಕಡ್ಡಾಯವಾಗಿದೆ. ಟೆನ್ ಇನ್ನೂ ಲಭ್ಯವಿಲ್ಲದಿದ್ದರೆ ಅಥವಾ ಇನ್ನೂ ವಿತರಣೆ ಮಾಡಿಲ್ಲದಿದ್ದರೆ, ದಯವಿಟ್ಟು ವಿವರಣೆಯನ್ನು ನೀಡಿ ಮತ್ತು ಈ ನಮೂನೆಯನ್ನು ಲಗತ್ತಿಸಿ.

ವಿದೇಶಕ್ಕೆ ಸಂಬಂಧಿಸಿದಂತೆ ಈ ಮುಂದಿನ ಸೂಚನೆಯನ್ನು ಗ್ರಾಹಕರು ನೀಡಿದರೆ ಮತ್ತು ಆ ದೇಶದ ತೆರಿಗೆಯಲ್ಲದ ನಿವಾಸಿ ಎಂದು ಘೋಷಿಸಿದರೆ, ಈ ಕೆಳಗೆ ನಮೂದಿಸಿದ ಸೂಕ್ತ ಕ್ಯೂರಿಂಗ್ ಕಾಗದಪತ್ರಗಳನ್ನು ಗ್ರಾಹಕರು ಒದಗಿಸಬೇಕು:

ಎಫ್‌ಎಟಿಸಿಎ/ಸಿಆರ್‌ಎಸ್ ಇಂಡಿಯಾಗೆ ಮನಿಸಲಾಗಿದೆ (ಗುರುತು ಮಾಡಲಾಗಿದೆ)	ಎಫ್‌ಎಟಿಸಿಎ/ಸಿಆರ್‌ಎಸ್ ಇಂಡಿಯಾ ಕ್ಯೂರಿಂಗ್ ಅಗತ್ಯವಿರುವ ಕಾಗದಪತ್ರ
ಯುಎಸ್ ಜನ್ಮ ಸ್ಥಳ	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; 2. ರಾಷ್ಟ್ರೀಯತೆ ಅಥವಾ ಪೌರತ್ವವನ್ನು ಸಾರ್ವಿಕರಿಸುವ ಯುಎಸ್ ಹೊರತಾದ ಪಾಸ್‌ಪೋರ್ಟ್ ಅಥವಾ ಯುಎಸ್ ಹೊರತಾದ ಸರ್ಕಾರಿ ವಿತರಿಸಿದ ಕಾಗದಪತ್ರ (ಈ ಕೆಳಗಿನ ಪಟ್ಟಿಯನ್ನು ನೋಡಿ); ಮತ್ತು 3. ಈ ಕೆಳಗಿನ ಯಾವುದೇ ಕಾಗದಪತ್ರ; ಎ. ರಾಷ್ಟ್ರೀಯತೆ ನಷ್ಟದ ಪ್ರಮಾಣಪತ್ರದ ಪ್ರಮಾಣಿತ ಪ್ರತಿ ಅಥವಾ ಬಿ. ಯುಎಸ್ ಪೌರತ್ವವನ್ನು ಹೊಂದಿದ್ದರೂ ಯಾಕೆ ಗ್ರಾಹಕರು ಇಂತಹ ಪ್ರಮಾಣಪತ್ರವನ್ನು ಹೊಂದಿಲ್ಲ ಎಂಬುದಕ್ಕೆ ಸರ್ಕಾರಿ ವಿವರಣೆ; ಅಥವಾ ಜನ್ಮತಃ ಯುಎಸ್ ಪೌರತ್ವವನ್ನು ಗ್ರಾಹಕರು ಯಾಕೆ ಹೊಂದಿಲ್ಲ ಎಂಬುದಕ್ಕೆ ಕಾರಣ
ಭಾರತವನ್ನು ಹೊರತುಪಡಿಸಿದ ದೇಶದಲ್ಲಿನ ನಿವಾಸ / ಅಂಚೆ ವಿಳಾಸ	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)
ಭಾರತವನ್ನು ಹೊರತುಪಡಿಸಿದ ದೇಶದಲ್ಲಿನ ಟೆಲಿಫೋನ್ ಸಂಖ್ಯೆ	ಭಾರತೀಯ ಟೆಲಿಫೋನ್ ಸಂಖ್ಯೆಯನ್ನು ಒದಗಿಸದಿದ್ದರೆ 1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ) ವಿದೇಶಿ ಟೆಲಿಫೋನ್ ಸಂಖ್ಯೆಯ ಜೊತೆಗೆ ಭಾರತೀಯ ಟೆಲಿಫೋನ್ ಸಂಖ್ಯೆಯನ್ನು ಒದಗಿಸಿದ್ದರೆ 1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಅಥವಾ 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)
ಭಾರತವನ್ನು ಹೊರತುಪಡಿಸಿದ ದೇಶದಲ್ಲಿ ನಿರ್ವಹಿಸಿರುವ ಖಾತೆಗೆ ಹಣ ವರ್ಗಾವಣೆ ಮಾಡಲು ಸ್ವಾಯಿರ ಸೂಚನೆಗಳು (ಡೆವಾಸಿಟರಿ ಖಾತೆಗಳನ್ನು ಹೊರತುಪಡಿಸಿ)	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)

ತೆರಿಗೆ ಉದ್ದೇಶಕ್ಕೆ ನಿವಾಸ (ಗಳನ್ನು) ಸಾಬೀತುಪಡಿಸಲು ಅಗತ್ಯವಿರುವ ಸಮ್ಯಕ್‌ಸಬುದಾದ ಕಾಗದಪತ್ರದ ಸಾಕ್ಷ್ಯದ ಪಟ್ಟಿ:

1. ಅಧಿಕೃತ ಸರ್ಕಾರಿ ಮಂಡಳಿಯು ವಿತರಿಸಿದ ನಿವಾಸದ ಪ್ರಮಾಣಪತ್ರ*

2. ಅಧಿಕೃತ ಸರ್ಕಾರಿ ಮಂಡಳಿಯು ವಿತರಿಸಿದ ನಿವಾಸದ ಪ್ರಮಾಣಪತ್ರ* (ಉದಾ., ಪಾಸ್‌ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ, ಇತ್ಯಾದಿ)

*ನಿವಾಸಿ ಎಂದು ಪಾವತಿದಾರರು ಹೇಳಿಕೊಳ್ಳುವ ದೇಶ ಅಥವಾ ಪ್ರದೇಶದ ಸರ್ಕಾರ ಅಥವಾ ಏಜೆನ್ಸಿ ಅಥವಾ ನಗರಸಭೆ

10. *ಘೋಷಣೆ

ನಾನು/ನಾವು ಭಾರತದ ನಾಗರಿಕರು. ನಾನು/ನಾವು ಒದಗಿಸಿದ ಮಾಹಿತಿಯು ನಿಜ ಮತ್ತು ಸರಿಯಾಗಿದೆ ಎಂದು ನಾನು/ನಾವು ಘೋಷಿಸುತ್ತೇವೆ. ಮಾಹಿತಿಯು ಸುಳ್ಳು, ನಿಜವಲ್ಲ, ತಪ್ಪುಪ್ರತಿನಿಧಿತ್ವ ಮತ್ತು ತಪ್ಪುಧಾರಿಗಳಿಗಿರುವಂಥದ್ದು ಎಂದು ಕಂಡುಬಂದರೆ, ಅದಕ್ಕೆ ನನ್ನನ್ನು ಹೊಣೆಯಾಗಿರಿಸಬಹುದು ಎಂಬುದು ನನಗೆ ತಿಳಿದಿದೆ. ಕೆಳಗೆ ಸಹಿ ಮಾಡಿರುವ ನಾನು/ನಾವು ಆರೋಪಿಸಿದ ಬ್ಯಾಂಕಿನೊಂದಿಗೆ ನನ್ನ/ನಮ್ಮ ಎಲ್ಲಾ ಖಾತೆಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಖಾತೆಗಳನ್ನು ತೆರೆಯುವುದನ್ನು ಮತ್ತು ಎಟಿಎಂಗಳು/ಡೆಬಿಟ್ ಕಾರ್ಡ್/ಮೊಬೈಲ್ ಬ್ಯಾಂಕಿಂಗ್/ಇಂಟರ್ನೆಟ್ ಬ್ಯಾಂಕಿಂಗ್/ಫೋನ್ ಬ್ಯಾಂಕಿಂಗ್/ಬಿಲ್ ವಾವೆ ಸೌಲಭ್ಯ ಇತ್ಯಾದಿಗಳನ್ನು ಒಳಗೊಂಡಂತೆ ಆದರೆ ಅವುಗಳಿಗೆ ಸೀಮಿತವಾಗಿರದೆ ವಿವಿಧ ಸೇವೆಗಳಿಗೆ ಸಂಬಂಿಸಿದ ಬ್ಯಾಂಕಿನ ವೆಬ್‌ಸೈಟ್ www.rblbank.com (ಇತರೆ > ನಿಯಮ ಮತ್ತು ಷರತ್ತು) ನಲ್ಲಿ ಪ್ರಕಟಿಸಲಾದ ನಿಯಮಗಳು ಮತ್ತು ಷರತ್ತುಗಳ ಎಲ್ಲಾ ನಿಬಂಧನೆಗಳನ್ನು ಓದಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವುಗಳಿಗೆ ಬದ್ಧರಾಗಿರುತ್ತೇನೆ/ಇವುಗಳಿಗೆ ಬದ್ಧರಾಗಿರುತ್ತೇವೆ. ಬ್ಯಾಂಕ್ ತನ್ನ ಸ್ವಂತ ವಿವೇಚನೆಯಿಂದ ನನಗೆ/ನಮಗೆ ಯಾವುದೇ ಸೂಚನೆ ನೀಡದ ಯಾವುದೇ ಸೇವೆಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸ್ವೀಕರಿಸಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಕಾಲಕಾಲಕ್ಕೆ ಅನ್ವಯವಾಗುವ ಸೇವಾ ಶುಲ್ಕಗಳಿಗಾಗಿ ಬ್ಯಾಂಕ್ ನನ್ನ ಖಾತೆಯಿಂದ ಡೆಬಿಟ್ ಮಾಡಬಹುದು ಎಂದು ನಾನು/ನಾವು ಒಪ್ಪುತ್ತೇವೆ. ನನ್ನ/ನಮ್ಮ ಕೋರಿಕೆಯ ಮೇರೆಗೆ ಅಕಾಲಿಕ ಹಿಂಪಡೆಯುವಿಕೆಯನ್ನು ಅನುಮತಿಸಿದರೆ, ಬ್ಯಾಂಕ್/ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ನಿಗದಿಪಡಿಸಿದ ಬಾಡಿಯಲ್ಲಿರುವ ನಿಬಂಧನೆಗಳಿಗೆ ಅನುಸಾರವಾಗಿ ರೇವಣಿಯ ಮೇಲಿನ ಬಡ್ಡಿಯನ್ನು ಪಾವತಿಸಲು ಅನುಮತಿಸಬಹುದು ಎಂದು ನಾನು/ನಾವು ಒಪ್ಪುತ್ತೇವೆ. ಅಗತ್ಯವಿದ್ದಲ್ಲಿ ಉಲ್ಲೇಖಗಳು/ವಿಚಾರಣೆಗಳನ್ನು ಮಾಡಲು ಮತ್ತು ಅಗತ್ಯ ಅಥವಾ ಸೂಕ್ತವೆಂದು ಪರಿಗಣಿಸಬಹುದಾದ ಕ್ರಿಡಿಟ್ ಬ್ಯೂರೋಗಳು/ತಾಸನಬದ್ಧ ಸಂಸ್ಥೆಗಳು/ಇತರೆ ಏಜೆನ್ಸಿಗಳೊಂದಿಗೆ ಯಾವುದೇ/ಎಲ್ಲಾ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು/ಹಂಚಿಕೊಳ್ಳಲು/ಭಾಗವಹಿಸಲು ನಾನು/ನಾವು ಬ್ಯಾಂಕ್ ಅಥವಾ ಅದರ ಏಜೆಂಟ್‌ಗಳಿಗೆ ಅಧಿಕಾರ ನೀಡುತ್ತೇವೆ.

ನಾನು/ನಾವು ಈ ಮೂಲಕ ಅಂಗೀಕರಿಸುವುದು ಮತ್ತು ದೃಢೀಕರಿಸುವುದೇನೆಂದರೆ, ಆರೋಪಿಸಿದ ಬ್ಯಾಂಕ್ ಯಾವುದೇ ವೆಪ್‌ಸೈಟ್ ಮತ್ತು ಗ್ರಾಹಕರ ವಿವರಗಳನ್ನು ಬಹಿರಂಗಗೊಳಿಸದಂತೆ ನನ್ನನ್ನು/ನಮ್ಮನ್ನು ತಡೆಯುವ ತೃತೀಯ ಪಕ್ಷ/ ಗ್ರಾಹಕರೊಂದಿಗೆ ಬಹಿರಂಗಗೊಳಿಸದಿರುವಿಕೆ ಕರಾರನ್ನು ನಾನು/ನಾವು ಹೊಂದಿದ್ದೇವೆ ಎಂದು ನಾನು ದೃಢೀಕರಿಸುತ್ತೇನೆ ಮತ್ತು ಅನ್ವಯಿಸುವ ಕಾನೂನು ಮತ್ತು ನಿಯಂತ್ರಕ ಅಗತ್ಯಗಳಿಗೆ ಅನುಗುಣವಾಗಿ ಆರೋಪಿಸಿದ ಬ್ಯಾಂಕ್ ಅಗತ್ಯವಿರುವ ಗ್ರಾಹಕರ ಮಾಹಿತಿಯನ್ನು ಒದಗಿಸಲು ನಾನು ಸಮ್ಮತಿಸುತ್ತೇನೆ.

ಆರೋಪಿಸಿದ ಬ್ಯಾಂಕಿನಲ್ಲಿ ಖಾತೆ ತೆರೆಯಲು ನಾನು/ನಾವು ಒದಗಿಸಿದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗಳನ್ನು ಆರೋಪಿಸಿದ ಬ್ಯಾಂಕಿನಲ್ಲಿ ಹೊಂದಿರುವ ಯಾವುದೇ ಇತರ ಖಾತೆಯೊಂದಿಗೆ ಈಗಾಗಲೇ ನೋಂದಾಯಿಸಲಾಗಿಲ್ಲ ಎಂದು ನಾನು/ನಾವು ಈ ಮೂಲಕ ದೃಢೀಕರಿಸುತ್ತೇನೆ. ಅಂತಹ ಯಾವುದೇ ಖಾತೆ ಅಸ್ತಿತ್ವದಲ್ಲಿದೆ ಎಂದು ಕಂಡುಬಂದರೆ, ಹೊಸ ಖಾತೆಯನ್ನು ತೆರೆಯಲಾಗುವುದಿಲ್ಲ ಅಥವಾ ಹೊಸ ಖಾತೆಯನ್ನು ಸ್ವೀಕರಿಸಬಹುದು.

ಖಾತೆ ಆಧಾರ ಸಂಬಂಧ ಮತ್ತು ಅದರ ನಂತರ ಅಗತ್ಯಕ್ಕೆ ಅನುಗುಣವಾಗಿ ಸ್ಥಾಪಿಸಿದ ಸಮಯದಲ್ಲಿ ನಾನು/ನಾವು ಸಲ್ಲಿಸಿದ ಕೆಪೈಸಿ ದಾಖಲೆಗಳು / ಮಾಹಿತಿಯಲ್ಲಿ ಯಾವುದೇ ಪರಿಷ್ಕರಣೆ ಇದ್ದರೆ, ದಾಖಲೆಗಳಿಗೆ ಪರಿಷ್ಕರಣೆಯಾದ ಮೂವತ್ತು (30) ದಿನಗಳೊಳಗೆ ಇಂತಹ ದಾಖಲೆಗಳ ಪರಿಷ್ಕರಣೆಯನ್ನು ಬ್ಯಾಂಕ್ ನಾನು/ನಾವು ಸಲ್ಲಿಸುತ್ತೇವೆ.

ಡೆಬಿಟ್ ಕಾರ್ಡ್‌ಗಳಿಗಾಗಿ: ಬ್ಯಾಂಕ್ ನಿಂದ ಪಡೆದ ಖಾತೆ ಸಂಬಂಧಿತ ಸೇವೆಗಳು ಮತ್ತು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಜಾರಿಗೊಳಿಸಿದ ಅರ್ಜಿ ನಮೂನೆ(ಗಳು)/ಸಂಬಂಧಿತ ದಾಖಲೆಗಳಲ್ಲಿ ನಾನು/ನಾವು ಒದಗಿಸಿದ ಮಾಹಿತಿಯನ್ನು ನನಗೆ/ನಮಗೆ ಸೂಚನೆ ನೀಡದೇ, ಬ್ಯಾಂಕ್‌ನ ಕಾರ್ಖಾನೆ/ಅಂಗಸಂಸ್ಥೆಗಳು/ಅಫೀಸಿಯೇಟ್‌ಗಳು, ಸೇವೆ ಪೂರೈಕೆದಾರರು, ಇತರ ಬ್ಯಾಂಕ್‌ಗಳು/ಹಣಕಾಸು ಸಂಸ್ಥೆ ಸರ್ಕಾರಿ ಅಥವಾ ನಿಯಂತ್ರಕ ಪ್ರಾಧಿಕಾರಗಳು ಅಥವಾ ತೃತೀಯ ಪಕ್ಷಗಳಿಗೆ ಕೆಪೈಸಿ ಮಾಹಿತಿ ಪರಿಶೀಲನೆಗಾಗಿ ಅಥವಾ ಬ್ಯಾಂಕ್ ಸೂಕ್ತ ಎಂದು ಭಾವಿಸುವ ಇತರ ಸಂಬಂಧಿತ ಉದ್ದೇಶಗಳಿಗಾಗಿ ಬಹಿರಂಗಗೊಳಿಸಲು ನಾನು/ನಾವು ಈ ಮೂಲಕ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ ಮತ್ತು ಸಮ್ಮತಿ ನೀಡುತ್ತೇವೆ. ಒಪ್ಪಂದದ ಗೌಪ್ಯತೆ ಮತ್ತು ರಹಸ್ಯವನ್ನು ಕಾಪಾಡಲು ನಾನು/ನಾವು ಈ ಮೂಲಕ ಅಭಿವ್ಯಕ್ತಿಪೂರ್ವಕವಾಗಿ ಸಮ್ಮತಿಸುತ್ತೇವೆ.

ನಾನು/ನಾವು ಈ ಮೂಲಕ ಸಮ್ಮತಿಸುವುದೇನೆಂದರೆ, ಸಿಕ್ವೆಸ್ ನೋಂದಣಿಯಲ್ಲಿ ಅಗತ್ಯ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತೇನೆ/ವೆ. ನನ್ನ ಗುರುತು ಮತ್ತು ವಿಳಾಸದ ಪರಿಶೀಲನೆಗಾಗಿ ಸಿಕ್ವೆಸ್ ರಿಜಿಸ್ಟ್ರೇಷನ್ ನನ್ನ ಕಾಗದಪತ್ರಗಳನ್ನು ಡೌನ್‌ಲೋಡ್ ಮಾಡಲು ಮತ್ತು ಕೇಬಲಿಸಲು ನನ್ನ ಸಮ್ಮತಿಯನ್ನು ನಾನು ಈ ಮೂಲಕ ನೀಡುತ್ತೇನೆ. ನನ್ನ ಕೆಪೈಸಿ ದಾಖಲೆಗಳಲ್ಲಿ ನನ್ನ ಕೆಪೈಸಿ ದಾಖಲೆಗಳು / ವೈಯಕ್ತಿಕ ಮಾಹಿತಿಯಾದ ನನ್ನ ಹೆಸರು, ವಿಳಾಸ, ಜನ್ಮ ದಿನಾಂಕ, ಪ್ಯಾನ್ ಸಂಖ್ಯೆ ಇತ್ಯಾದಿ ಸೇರಿರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಎ. ಆರೋಪಿಸಿದ ಬ್ಯಾಂಕ್ ಸ್ವಂತವಾಗಿ ಮತ್ತು ಸಹಭಾಗಿತ್ವದಲ್ಲಿ ಅಥವಾ ಪಾಲುದಾರರು/ತೃತೀಯ ಪಕ್ಷಗಳ ಜೊತೆಗೆ ಒಪ್ಪಂದಗಳ ಮೂಲಕ ತನ್ನಗಳು, ಸೇವೆಗಳು ಅಥವಾ ಪ್ರಚಾರ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲು ನಿಮ್ಮನ್ನು ಸಂಪರ್ಕಿಸಲು / ಮಾರ್ಕೆಟಿಂಗ್ ಮಾಹಿತಿಯನ್ನು ನಿಮಗೆ ಕಳುಹಿಸಲು ಕಾಲಕಾಲಕ್ಕೆ ಅರ್ಜಿ ನಮೂನೆಯಲ್ಲಿನ ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಲು ಆರೋಪಿಸಿದ ಬ್ಯಾಂಕ್ ಬಯಸುತ್ತದೆ. ಈ ಕೆಳಗೆ ನಿಮ್ಮ ಉಲ್ಲೇಖವನ್ನು ನೀಡುವ ಮೂಲಕ ಎಸ್‌ಎಎಸ್, ಫೋನ್ ಕರೆಗಳು ಮತ್ತು ಇಮೇಲ್‌ಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು ಆರೋಪಿಸಿದ ಬ್ಯಾಂಕ್ ನೀವು ಅನುಮತಿಸುತ್ತೀರಿ ಅಥವಾ ಅನುಮತಿ ನಿರಾಕರಿಸುತ್ತೀರಿ.

☐ ಹೌದು, ಬ್ಯಾಂಕ್ ನನ್ನನ್ನು ಸಂಪರ್ಕಿಸಬಹುದು ☐ ಇಲ್ಲ, ಬ್ಯಾಂಕ್ ನನ್ನನ್ನು ಸಂಪರ್ಕಿಸದಿರಬಹುದು

ಬಿ. ನನ್ನಿಂದ/ನಮ್ಮಿಂದ ವಿಶೇಷ ಸಮ್ಮತಿ ಅಥವಾ ದೃಢೀಕರಣ ಅಗತ್ಯವಿದ್ದೇ ಯಾವುದೇ ರೀತಿಯಲ್ಲಿ ನಾನು/ನಾವು ಒದಗಿಸಿದ/ಸಂಬಂಧಿಸಿದ ಮಾಹಿತಿ/ಡೇಟಾವನ್ನು ಆರೋಪಿಸಿದ ಬ್ಯಾಂಕ್‌ನ ಸಮಾಕ ಕಂಪನಿಗಳು/ ಅಸೋಸಿಯೇಟ್‌ಗಳು/ಸೇವಾ ಪೂರೈಕೆದಾರರು/ಅಂಗಸಂಸ್ಥೆಗಳು/ಅಫೀಸಿಯೇಟ್‌ಗಳು, ಸೇವೆ ಪೂರೈಕೆದಾರರು/ಅಂಗಸಂಸ್ಥೆಗಳು/ಅಫೀಸಿಯೇಟ್‌ಗಳು/ಜಂಟಿ ಸಂಸ್ಥೆಗಳಿಗೆ/ಬ್ಯಾಂಕ್ ಒದಗಿಸುವ ಯಾವುದೇ ಉತ್ಪನ್ನ/ಸೇವೆಗಳ ಮಾರ್ಕೆಟಿಂಗ್/ಒದಗಿಸುವಿಕೆ/ಮಾರಾಟದ ಉದ್ದೇಶಕ್ಕೆ 'ಸೇವೆಗಳು/ಉತ್ಪನ್ನಗಳು' ಅನುಕೂಲವನ್ನು ಒದಗಿಸುವುದಕ್ಕಾಗಿ ಬ್ಯಾಂಕ್ ಒಪ್ಪಂದಕ್ಕೆ ಒಳಪಟ್ಟಿರುವ/ಒಳಪಡಲಿರುವ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು, ಬಹಿರಂಗಗೊಳಿಸಲು, ವಿನಿಮಯ ಮಾಡಲು ಅಥವಾ ಬಳಸಲು ನಾನು/ನಾವು ಅಧಿಕಾರ ನೀಡುತ್ತೇನೆ/ವೆ.

☐ ಹೌದು ☐ ಇಲ್ಲ, ನನ್ನ ಮಾಹಿತಿ/ಡೇಟಾವನ್ನು ಹಂಚಿಕೊಳ್ಳಲು, ಬಹಿರಂಗಗೊಳಿಸಲು, ವಿನಿಮಯ ಮಾಡಲು ಅಥವಾ ಬಳಸಲು ನಾನು ಸಮ್ಮತಿಸುವುದಿಲ್ಲ

☐ ನನ್ನ ಗ್ರಾಹಕರ ಐಡಿ ಅಡಿಯಲ್ಲಿ ಅಪ್‌ಲೋಡ್ ಮಾಡಿದ ನನ್ನ ಕೆಪೈಸಿ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲ, (☒ ಅನ್ವಯಿಸದರೆ ಗುರುತು ಮಾಡಿ, ಇಲ್ಲವಾದರೆ ಹೊಸ ಸಿಐಎಫ್ ಅನ್ನು ಸಲ್ಲಿಸಿ).

☐ ಸಂಸ್ಥೆಯ ಕೆಪೈಸಿ ಮಾಹಿತಿಯ ಈಗಾಗಲೇ ಇರುವ ಸ್ಟೇಟಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.

ವಿವರಿಸಿದ ಕೊಡುಗೆ (ನಿಯಮಾವಳಿ) ಕಾಯ್ದೆ 2010 ಮತ್ತು ವಿವರಿಸಿದ ಕೊಡುಗೆ (ನಿಯಮಾವಳಿ) ನಿಯಮಗಳು 2011ರ ಅಡಿಯಲ್ಲಿ ಘೋಷಣೆ

☐ ಸಾಮಾನ್ಯ ಕಾರ್ಯಾಚರಣೆಗಳ ಭಾಗವಾಗಿ, ವಿವರಿಸಿದ ಯಾವುದೇ ವಿವರಿಸಿದ ಕೊಡುಗೆಯನ್ನು ನಾನು/ನಾವು ಸ್ವೀಕರಿಸುವುದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ ಮತ್ತು ಭವಿಷ್ಯದಲ್ಲಿ ನಾವು ಇದನ್ನು ಸ್ವೀಕರಿಸಿದರೆ, ಸೂಕ್ತ ನೋಟಿಸ್ ಮೂಲಕ ಮುಂಗಡವಾಗಿ ಬ್ಯಾಂಕ್‌ಗೆ ಮಾಹಿತಿ ನೀಡುತ್ತೇವೆ ಅಥವಾ

☐ ಸಾಮಾನ್ಯ ಕಾರ್ಯಾಚರಣೆಯ ಭಾಗವಾಗಿ, ವಿವರಿಸಿದ ವಿವರಿಸಿದ ಕೊಡುಗೆಯು ನಮಗೆ ಬರುತ್ತದೆ ಎಂದು ನಾನು/ನಾವು ಖಾತ್ರಿಪಡಿಸುತ್ತೇವೆ. ಇಂತಹ ಎಫ್‌ಸಿಆರ್‌ಎ ಕ್ರಿಡಿಟ್‌ಗಳಿಗಾಗಿ _____
_____ ಬ್ಯಾಂಕ್‌ನಲ್ಲಿ ತೆರೆದಿರುವ ಎಫ್‌ಸಿಆರ್‌ಎ ಖಾತೆಗೆ ವಿವರಿಸಿದ ಕೊಡುಗೆಗಳನ್ನು ಕ್ರಿಡಿಟ್ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ (ಎಎಂಐಎ) ಇಂದ ಪ್ರತ್ಯೇಕ ಅನುಮತಿಯನ್ನು ಪಡೆಯಲಾಗಿದೆ ಮತ್ತು ನಾನು/ನಾವು ದೃಢೀಕರಿಸುವುದೇನೆಂದರೆ, ಆರೋಪಿಸಿದ ಬ್ಯಾಂಕ್‌ನಲ್ಲಿರುವ ಖಾತೆಯಲ್ಲಿ

11. *ಸಹಿ:

(ಖಾಲಿ ಇದ್ದರೆ ದಯವಿಟ್ಟು ಈ ನಮೂನೆಗೆ ಸಹಿ ಮಾಡಿ. ದಯವಿಟ್ಟು ಎಲ್ಲ ಸೂಕ್ತ ವಿಭಾಗಗಳನ್ನು ಮತ್ತು ಕಾಲಂಗಳನ್ನು ಸಂಪೂರ್ಣವಾಗಿ ನಿಮ್ಮ ಸಂಪತ್ಯಕ್ಕೆ ಅನುಗುಣವಾಗಿ ಭರ್ತಿ ಮಾಡಲಾಗಿದೆ ಎಂದು ಖಾತರಿಪಡಿಸಿಕೊಳ್ಳಿ ಮತ್ತು ನಂತರವೇ ಸಹಿ ಮಾಡಿ)

Signature/Thumb Impression of depositor & Rubber stamp	Signature/Thumb Impression of Mandate holder & Rubber stamp
--	---

ಹೆಸರು: _____ ದಿನಾಂಕ:

D	D	M	M	Y	Y	Y	Y
---	---	---	---	---	---	---	---

 ಹೆಸರು: _____ ದಿನಾಂಕ:

D	D	M	M	Y	Y	Y	Y
---	---	---	---	---	---	---	---

12. *ನಾಮನಿರ್ದೇಶನ ನಮೂನೆ ಡಿ 1: (ಏಕ ಪ್ರೌಢ್ಯತೆ ಸಂಸ್ಥೆಯಲ್ಲಿ ಪ್ರೌಢ್ಯತೆ ನಾಮನಿರ್ದೇಶಿತ ಆಗುವಂತಿಲ್ಲ)

☐ ಈ ಮೇಲಿನ ಖಾತೆಗೆ ನಾಮನಿರ್ದೇಶನವನ್ನು ಮಾಡಲು ನಾನು/ನಾವು ಬಯಸುತ್ತೇವೆ (ಕೇವಲ ಒಬ್ಬ ವೈಯಕ್ತಿಕ ನಾಮನಿರ್ದೇಶಿತರನ್ನು ಅನುಮತಿಸಲಾಗಿದೆ)

☐ ನನಗೆ/ನಮಗೆ ನಾಮನಿರ್ದೇಶನ ಸೌಲಭ್ಯ ಅಗತ್ಯವಿಲ್ಲ. ನಾನು ನಾಮನಿರ್ದೇಶನ ನೀಡದಿರುವುದಕ್ಕೆ ಸಂಬಂಧಿಸಿದಂತೆ ಅಪಾಯ ಮತ್ತು ಪರಿಣಾಮಗಳನ್ನು ನಾನು/ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅಂಗೀಕರಿಸುತ್ತೇವೆ. ಸ್ಟೇಟ್‌ಮೆಂಟ್‌ನಲ್ಲಿ ನಾಮನಿರ್ದೇಶನ ವಿವರಗಳನ್ನು ಪ್ರದರ್ಶಿಸಬೇಕು: ☐ ಹೌದು ☐ ಇಲ್ಲ.

ನಾನು (ಹೆಸರು) _____ (ವಿಳಾಸ) _____ ಈ ಮುಂದಿನ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುತ್ತೇನೆ ಮತ್ತು
ನಾನು ಮರಣವನ್ನಪ್ಪಿದರೆ, ಈ ಮೇಲಿನ ಖಾತೆಯಲ್ಲಿ ರೇವಣಿ ಮಾಡಿರುವ ಮೊತ್ತವನ್ನು ಆರೋಪಿಸಿದ ಬ್ಯಾಂಕ್ ಅವರಿಗೆ ಮರುಪಾವತಿ ಮಾಡಬಹುದು.
ನಾಮನಿರ್ದೇಶಿತರ ಹೆಸರು _____ ನಾಮನಿರ್ದೇಶಿತರ ವಿಳಾಸ _____

ರೇವಣಿದಾರರ ಜೊತೆಗೆ ಸಂಬಂಧ (ಇದ್ದರೆ) _____
*ನಾಮನಿರ್ದೇಶಿತರ ಜನ್ಮ ದಿನಾಂಕ

D	D	M	M	Y	Y	Y	Y
---	---	---	---	---	---	---	---

 ಮೊಬೈಲ್ ಸಂಖ್ಯೆ _____ ಇಮೇಲ್ ಐಡಿ _____

**ಈ ದಿನಾಂಕದಂದು ನಾಮನಿರ್ದೇಶಿತರ ಅಪ್ರಾಪ್ತರಾಗಿದ್ದು ನಾಮನಿರ್ದೇಶಿತರ ಅಪ್ರಾಪ್ತ ಸ್ಥಿತಿಯಲ್ಲಿ ನಾನು ಮರಣವನ್ನಪ್ಪಿದರೆ ಖಾತೆಯಲ್ಲಿ ರೇವಣಿ ಇರುವ ಮೊತ್ತವನ್ನು ನನ್ನ ಪರವಾಗಿ ನಾಮನಿರ್ದೇಶಿತರ ಸ್ವೀಕರಿಸಲು ನಾನು _____ ಅವರನ್ನು ನೇಮಿಸುತ್ತೇನೆ.

ನೇಮಿಸಿದವರ ಜನ್ಮ ದಿನಾಂಕ

D	D	M	M	Y	Y	Y	Y
---	---	---	---	---	---	---	---

ಅಪ್ರಾಪ್ತರ ಜೊತೆಗೆ ಸಂಬಂಧ: _____ ವಿಳಾಸ: ಪ್ರಾಥಮಿಕ ಅರ್ಜಿದಾರರಂತೆಯೇ ಇದೆ ☐
ಪ್ರಾಥಮಿಕ ಅರ್ಜಿದಾರರಿಂದ ವಿಳಾಸವು ವಿಭಿನ್ನವಾಗಿದ್ದರೆ: _____

Signature/Thumb Impression of depositor & Rubber stamp	
--	--

12. *ನಾಮನಿರ್ದೇಶನ ನಮೂನೆ ಡಿವಿ 1: (ಏಕ ಪ್ರೊಪ್ರೈಟರ್ ಸಂಸ್ಥೆಯಲ್ಲಿ ಪ್ರೊಪ್ರೈಟರ್ ನಾಮನಿರ್ದೇಶಿತ ಆಗುವಂತಿಲ್ಲ) (ಮುಂದುವರಿಯುತ್ತದೆ...)

*** Witness details	
ಹೆಸರು	ಹೆಸರು
ಸಹಿ***	ಸಹಿ***
ವಿಳಾಸ	ವಿಳಾಸ
ದಿನಾಂಕ	ದಿನಾಂಕ

***ಕೇವಲದಾರರು ಹೆಚ್ಚಿನ ಗುರುತನ್ನು ನೀಡಿದರೆ ಮಾತ್ರ ಸಾಕ್ಷಿ(ಗಳು) ಅಗತ್ಯವಿವೆ. ಸಹಿ ಮಾಡಿದರೆ ಅಗತ್ಯವಿಲ್ಲ. (ಸಾಕ್ಷಿಗಳು i. ಇಬ್ಬರೂ ಬ್ಯಾಂಕ್ ಅಧಿಕಾರಿಗಳಾಗಿರಬಹುದು ii. ಇಬ್ಬರೂ ತೃತೀಯ ಪಕ್ಷದವರಾಗಿರಬಹುದು ಅಥವಾ iii. 1 ತೃತೀಯ ಪಕ್ಷದವರು ಮತ್ತು 1 ಬ್ಯಾಂಕ್ ಅಧಿಕಾರಿಯಾಗಿರಬಹುದು. **ಒಂದು ವೇಳೆ ನಾಮನಿರ್ದೇಶಿತರು ಅಪ್ರಾಪ್ತವಯಸ್ಕರಾಗಿದ್ದರೆ, ಅಪ್ರಾಪ್ತ ವಯಸ್ಕರ ಪರವಾಗಿ ವರ್ತಿಸುವುದಕ್ಕೆ ಕಾನೂನುಬದ್ಧವಾಗಿ ಅರ್ಹವಾದ ವ್ಯಕ್ತಿಯು ಸಹಿ ಮಾಡಬೇಕು.

13. *ಏಕ ಪ್ರೊಪ್ರೈಟರ್‌ಶಿಪ್ ಘೋಷಣೆ

ಹೆಸರು ಮತ್ತು ಶೈಲಿಯ ಅಡಿಯಲ್ಲಿ ಬ್ಯುಸಿನೆಸ್‌ನ ಏಕೈಕ ಪ್ರೊಪ್ರೈಟರ್ ಆಗಿದ್ದೇನೆ ಎಂದು ಈ ಮೂಲಕ ನಾನು ದೃಢೀಕರಿಸುತ್ತೇನೆ ಮತ್ತು ಹೀಗಾಗಿ ಅದರ ಅಡಿಯಲ್ಲಿ ಬಾಧ್ಯತೆಗಳಿಗೆ ನಾನು ಜವಾಬ್ದಾರನಾಗಿರುತ್ತೇನೆ. ನನ್ನ ಸ್ವಂತ ಹೆಸರಿನ ಅಡಿಯಲ್ಲಿ ನಡೆಸಿದ ವಹಿವಾಟಿಗೆ ವೈಯಕ್ತಿಕವಾಗಿ ಮತ್ತು ಸಂಪೂರ್ಣವಾಗಿ ನಾನು ಜವಾಬ್ದಾರಿ ಹೊಂದಿದ್ದೇನೆ ಎಂದು ನಾನು ಮುಂದುವರಿದು ದೃಢೀಕರಿಸುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಚಾಲ್ತಿ ಖಾತೆಯನ್ನು ಆರ್‌ಬಿಎಲ್ ಬ್ಯಾಂಕ್‌ನ [] ಶಾಖೆಯಲ್ಲಿ ತೆರೆಯುವಂತೆ ನಾನು ವಿನಂತಿಸುತ್ತೇನೆ. ಹೇಳಲಾದ ಖಾತೆಯಲ್ಲಿ ತೆರೆದ ಎಲ್ಲ ಚೆಕ್‌ಗಳು ಮತ್ತು ಇತರೆ ನಾನು ಬಾಧ್ಯನಾಗಿರುತ್ತೇನೆ ಎಂದು ನಾನು ಘೋಷಿಸುತ್ತೇನೆ ಮತ್ತು ಬ್ಯುಸಿನೆಸ್ ಖಾತೆಗಳ ನಿರ್ವಹಣೆಗೆ ಬ್ಯಾಂಕ್‌ನ ನಿಯಮಗಳಿಗೆ ಬದ್ಧವಾಗಿರುತ್ತೇನೆ ಮತ್ತು ತೆರೆಯಬಹುದಾದ ಎಲ್ಲ ಚೆಕ್‌ಗಳು ಅಥವಾ ಆದೇಶಗಳನ್ನು ಗೌರವಿಸಲು ಆರ್‌ಬಿಎಲ್ ಬ್ಯಾಂಕ್‌ಗೆ ವಿನಂತಿಸುತ್ತೇನೆ ಮತ್ತು ಅಧಿಕಾರ ನೀಡುತ್ತೇನೆ ಅಥವಾ ಬಿಲ್‌ಗಳನ್ನು ಸಮ್ಮತಿಸಲು ಅಥವಾ ಟಿಪ್ಪಣಿಗಳನ್ನು ಮಾಡಲು ಅಥವಾ ಹಣದ ರಸೀದಿಗಳನ್ನು ಬ್ಯಾಂಕ್ ಹೊಂದುವುದೂ ಸೇರಿದಂತೆ ಬ್ಯಾಂಕ್‌ನಲ್ಲಿ ಏಕ ಪ್ರೊಪ್ರೈಟರ್‌ಶಿಪ್ ಖಾತೆಯ ಮೂಲಕ ಚಾನ್ಸೆಲ್‌ಗಳ ಮೂಲಕವೂ ಸೇರಿದಂತೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಸೂಚಿಸಿದ ರೀತಿಯಲ್ಲಿ ಹೇಳಲಾದ ಕಳವಳದ ಪರವಾಗಿ ಸಹಿ ಮಾಡಲು ನಾನು ಅಧಿಕಾರ ನೀಡುತ್ತೇನೆ ಮತ್ತು ವಿನಂತಿಸುತ್ತೇನೆ ಮತ್ತು ನೀವು ಬಾಕಿ ಹೊಂದಿರುವ ಹಣಕ್ಕೆ ಏಕ ಪ್ರೊಪ್ರೈಟರ್‌ಶಿಪ್‌ಗೆ ನೀಡಿದಂತೆ ಖಾತೆಯಲ್ಲಿ ತೆರೆಯಬಹುದಾದ ಎಲ್ಲ ಚೆಕ್‌ಗಳು, ಗ್ಯಾರಂಟಿ ಅಥವಾ ಇತರ ಆದೇಶಗಳು ಅಥವಾ ಸಮ್ಮತಿಸಿರುವ ಬಿಲ್‌ಗಳು ಅಥವಾ ಅನುಮೋದಿಸಿದ ಗಮನಾರ್ಹ ನೋಟೀಯಬಲ್ ಇನ್‌ಸ್ಟ್ರುಮೆಂಟ್‌ಗಳನ್ನು ಸಮ್ಮತಿಸುವುದು ಮತ್ತು ಅಂತಹ ಚೆಕ್‌ಗಳು, ಗ್ಯಾರಂಟಿಗಳು, ಆದೇಶಗಳು, ಬಿಲ್‌ಗಳ ಟಿಪ್ಪಣಿಗಳು ಅಥವಾ ನೋಟೀಯಬಲ್ ಇನ್‌ಸ್ಟ್ರುಮೆಂಟ್‌ಗಳನ್ನು ಅಂತಹ ಖಾತೆಗಳಿಗೆ ಜಮೆ ಮಾಡಲು ಹಾಗೂ ಯಾವುದೇ ಓವರ್‌ಡ್ರಾಫ್ಟ್ ಅನ್ನು ಸಮ್ಮತಿಸಲು ಅಥವಾ ಓವರ್‌ಡ್ರಾಫ್ಟ್ ಅನ್ನು ಹೆಚ್ಚಳ ಮಾಡಲು ನಿರಾಕರಿಸುವುದಕ್ಕೆ ಬ್ಯಾಂಕ್‌ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದಂತೆ ಸಮ್ಮತಿಸುವುದು. ನನ್ನ ಪ್ರೊಪ್ರೈಟರಿಯ ಸಂಸ್ಥಾನೆಯಲ್ಲಿ ಯಾವುದೇ ಬದಲಾವಣೆ ಆದರೆ ಲಿಖಿತವಾಗಿ ಬ್ಯಾಂಕ್‌ಗೆ ತಿಳಿಸುತ್ತೇನೆ ಮತ್ತು ಬ್ಯಾಂಕ್‌ನ ಖಾತೆಯಲ್ಲಿ ಹೇಳಲಾದವುಗಳ ಹೆಸರಿನಲ್ಲಿ ಬಾಕಿ ಇರಬಹುದಾದ ಯಾವುದೇ ಬಾಧ್ಯತೆಯು ಬಗ್ಗೆ ಅಂತಹ ಬಾಧ್ಯತೆಯು ನಗದೀಕರಣವಾಗುವವರೆಗೆ ಬ್ಯಾಂಕ್‌ಗೆ ನಾನು ಬಾಧ್ಯನಾಗಿರುತ್ತೇನೆ. ಅದಕ್ಕೆ ಸಂಬಂಧಿಸಿದ ಖಾತೆ ಮತ್ತು ಸೇವೆಗಳಿಗೆ ಅನ್ವಯಿಸುವ ನಿಯಮ ಮತ್ತು ಷರತ್ತುಗಳನ್ನು ನಾನು ಓದಿದ್ದೇನೆ ಮತ್ತು ಕಾಲಕಾಲಕ್ಕೆ ಅದಕ್ಕೆ ಮಾಡಲಾಗುವ ತಿದ್ದುಪಡಿಗಳಿಗೆ ನಾನು ಎಂದಿಗೂ ಬದ್ಧನಾಗಿರುತ್ತೇನೆ.	Signature/Thumb Impression of the Sole Proprietor with stamp
--	---

14. *ಬ್ಯಾಂಕ್ ಬಳಕೆಗೆ ಮಾತ್ರ

*ಕೆವೈಸಿ ವಿವರಗಳು	*ಕಾಗದಪತ್ರದ ಹೆಸರು	*ದಾಖಲೆ ಐಡಿ ಸಂ.	*ವಿತರಣೆಯ ಸ್ಥಳ	*ವಿತರಣೆಯ ದಿನಾಂಕ	ಅವಧಿ ಮೀರುವ ದಿನಾಂಕ	*ವಿತರಿಸುವ ಪ್ರಾಧಿಕಾರ
*ಆದ್ಯತೆಯ ಅಂಚೆ ವಿಳಾಸದ ಪುರಾವೆ						
ನೋಂದಾಯಿತ ವಿಳಾಸದ ಪುರಾವೆ						
ವಹಿವಾಟಿನ ಪ್ರಧಾನ ಸ್ಥಳದ ಪುರಾವೆ						
*ಕೆವೈಸಿ ವಿವರಗಳು	*ಕಾಗದಪತ್ರದ ಹೆಸರು	*ಕಾಗದಪತ್ರದ ಐಡಿ ಸಂ.	*ವಿತರಣೆಯ ಸ್ಥಳ	*ವಿತರಣೆಯ ದಿನಾಂಕ	ಅವಧಿ ಮೀರುವ ದಿನಾಂಕ	*ವಿತರಿಸುವ ಪ್ರಾಧಿಕಾರ
*ಗುರುತಿನ ಪುರಾವೆ 1						
*ಗುರುತಿನ ಪುರಾವೆ 2						

15. *ಅಂಗೀಕಾರ

ನಾನು ಇದಕ್ಕಾಗಿ ಅರ್ಜಿ ಸ್ವೀಕರಿಸಿದ್ದೇನೆ ☐ ಚಾಲ್ತಿ ಖಾತೆ ಆರಂಭಿಕ ಪಾವತಿ ವಿವರಗಳು ಆರಂಭಿಕ ಮೊತ್ತ ರೂ. [] ಪದಗಳಲ್ಲಿ [] ☐ ನಗದು [] ☐ ಚೆಕ್ ಸಂ. [] ದಿನಾಂಕ [] ಈ ಹೆಸರಿನಲ್ಲಿ ತೆರೆದಿರುವುದು [] ಬ್ಯಾಂಕ್ [] ಶಾಖೆ [] ☐ ಜಮೆ ಮಾಡಬೇಕಿರುವ ನನ್ನ ಆರ್‌ಬಿಎಲ್ ಖಾತೆ ಸಂ. [] ಶಾಖೆ ಕೋಡ್ [] ಟಿಪ್ಪಣಿ: ಕ್ಲಿಯರ್‌ನ್ಸ್‌ಗೆ ಒಳಪಟ್ಟು ಡಿಡಿ/ಪಿಒ/ಚೆಕ್ ಸೂಕ್ತವಾಗಿ ಭರ್ತಿ ಮಾಡಿದ ನಮೂನೆ ಡಿವಿ 1 ಅನ್ನು ಸ್ವೀಕರಿಸಿದ್ದೇನೆ ☐ ಹೌದು ☐ ಇಲ್ಲ ಬ್ಯಾಂಕ್ ಅಧಿಕಾರಿಯ ಹೆಸರು (ಪರಿಶೀಲಿಸಿದವರು) [] ಯಾವುದೇ ಸಂವಹನಕ್ಕೆ ನಿಮ್ಮ ಉಲ್ಲೇಖ ಸಂ. ಅನ್ನು ದಯವಿಟ್ಟು ಕೋಟ್ ಮಾಡಿ	ಉಲ್ಲೇಖ ಸಂ. [] ಟಿಪ್ಪಣಿ: ಕ್ಲಿಯರ್‌ನ್ಸ್‌ಗೆ ಒಳಪಟ್ಟು ಡಿಡಿ/ಪಿಒ/ಚೆಕ್ ಉದ್ದೇಶಿಗಾಗಿ ಐಡಿ [] ದಿನಾಂಕ []
--	--

ಫೋನ್ ಬ್ಯಾಂಕಿಂಗ್‌ನ ಪ್ರತ್ಯೇಕ ತಂಡ ಅಧಿಕಾರಿಗಳು 24x7 ಲಭ್ಯವಿರುತ್ತಾರೆ ನಮಗೆ ಕರೆ ಮಾಡಿ: +91 22 6115 6300	ಇಲ್ಲಿನಮಗೆ ಇಮೇಲ್ ಕಳುಹಿಸಿ: ನಿವಾಸಿ/ಅನಿವಾಸಿ ವೈಯಕ್ತಿಕ ಗ್ರಾಹಕರಿಗೆ: customercare@rblbank.com ಅನಿವಾಸಿ ಗ್ರಾಹಕರಿಗೆ: nrirbanking@rblbank.com	ವೆಬ್‌ಸೈಟ್: www.rblbank.com
---	---	------------------------------------

ಎಸ್‌ಎಂಎಸ್ ಬ್ಯಾಂಕಿಂಗ್: ಎಲ್ಲ ಎಸ್‌ಎಂಎಸ್ ಬ್ಯಾಂಕಿಂಗ್ ವಿಚಾರಗಳಿಗಾಗಿ HELP ಎಂದು ಟೈಪ್ ಮಾಡಿ ಮತ್ತು 9223366333 ಗೆ ಕಳುಹಿಸಿ	ಬಿರ್ಯಾ ಬ್ಯಾಂಕ್ ಆರ್‌ಬಿಎಲ್ ಬಿರ್ಯಾ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಸ್ಕ್ಯಾನ್ ಮಾಡಿ	ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ: www.rblbank.com ಮತ್ತು ನಿಮ್ಮ ಖಾತೆಯನ್ನು ಸುಲಭವಾಗಿ ಆಕ್ಸೆಸ್ ಮಾಡಿ	ಡೆಬಿಟ್ ಕಾರ್ಡ್: ವರ್ಗದಲ್ಲೇ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು, ನಿಮಗೆ ಉತ್ತಮವಾಗಿ ಹೊಂದಿಕೆಯಾಗುವುದನ್ನು ಆಯ್ಕೆ ಮಾಡಿ
--	---	--	---

SOPROP/Nov-24/Ver:1.0

SOPROP/Nov-24/Ver.1.0